

ಸಾಧ್ಯ ಕಾಳಾಚೋ ಸಾತ್ವಿಕ ಆಯ್ತಾರ್

19, ಫೆಬ್ರು 2023

ಮೊಗಾಚ್ಯಾಂನೋ, ಕುಟ್ಟು ಸ್ವಿರಿತಾನ್ ಸೊಮ್ಯಾಚ್ಯಾ ಜೀವ್ಲಾಂತ್ ಭಾಗ ಫೆಂವ್ರ್ಯಾ
ಹ್ಯಾ ದೇವ್ ತೆಂಪ್ಲಾಂತ್ ಸಾಂಗಾತಾ ಮೆಳ್ಳಾಂವ್. ಅಯ್ಯ ದೇವ್ ಸ್ತುತಿ ಮೊಗಾಚಿಂ
ಅನಿ ಭಗ್ನಾಚೆಂ ಜಿವಿತ್ ಜಯೆಂವ್ ಉಲ್ಲೋ ದಿತಾ. ಘಾರಿಕ್ಕಣ್ ಫೆಂವ್ಲ್ಯಾ
ಮನೋಭಾವ್ ಮನ್ಯಾ ಸಂಬಂಧ್ ನಾಸ್ ಕರ್ತ್ತಾ ಅನಿ ಆಮ್ಜಂ ಜಿವಿತ್ ನಾಸಾಚ್ಯೆ
ವಾಟೆನ್ ಚಲಯ್ತಾ. ಆಮ್ಜಂ ಜಿವಿತ್ ಹ್ಯಾ ಸಂಸಾರಾಂತ್ ಅಥಾರ್ಭರಿತ್ ಜಾಯ್ಯ ತರ್
ಘಾರಿಕ್ಕಣಾಚೊ ಮನೋಭಾವ್ ಪಯ್ಸ್ ಕರುಂಕ್ ಜಾಯ್. ಅಸಲಿ ಕುಪಾರ್ ಹ್ಯಾ
ಎವ್ವರಿಸ್ತಾಚ್ಯಾ ಬಲಿದಾನಾ ವೆಳಿಂ ಮಾಗುನ್ ಫೆಂವ್ಯಾಂ.

ದೇವಾಚ್ಯಾ ಉತ್ಸಾಹಿ ಪರ್ಗೆಟ್ಟಿ:

ಪಯ್ಯಿಂ ವಾಚಪ್ : ಲೆವಿಶಾಸ್ತ್ 19: 1-2, 17-18

ಅಂತರ್ಗೀತ್ : ಕೀತೆನ್ 102

ದುಸ್ರೆಂ ವಾಚಪ್ : 1 ಶೋರಿಂಧ್ 3: 16-23

ಸುವಾತಾರ್ : ಮಾತೆವ್ 5: 38-48

ಮಿಸಾಚಿಂ ಗಿತಾಂ

ಪ್ರವೇಶ್ : A 79

ಭೇಟೊವ್ವಿ : C 80

ಕುಮ್ಮಾರ್ : D 32

ನಿಗೆಮನ್ : F 13

ಭಾವಾರ್ಥಾಂಚಿ ಪ್ರಾರ್ಥನಾಃ:

ಯಾಜಕ್ : ದೇವ ಭಗ್ನಣ್ಯಾಚೋ ಬಾಪ್ ಆನಿ ಕಾಕುಳ್ಳಾಚೋ ಸಾಗೋರ್. ತ್ಯಾ
ಬಾಪಾಲಾಗಿಂ ಅಮ್ಮೆಚ್ಚಿ ಗಜೋ ಉಬಾರ್ಯಾಂ:

1. ಬಾಪ್, ಪವಿತ್ರ ಸಭೆಚ್ಯಾ ಸಮೇಸ್ತ್ ಮ್ಹಣ್ಯಾಯಾರ್ಯಾಂನಿ ತಾಂಚ್ಯೆ ತಾಬೆನ್ ಆಸ್ತಿ
ಪರ್ವತ್ ಭಗ್ನಣ್ಯಾಚಿ ಆನಿ ಮೋಗಾ ಮಯ್ಯಾಸಾಚಿ ಜಣೆ ಜಯೆಂವ್ಯಾ ಪ್ರೇರಿತ್
ಕರಿಶೆಂ ಬರೆಂ ಮನ್ ತಾಂಚೆ ಧಂಯ್ ರಚ್ ಮ್ಹಣ್ಯಾ ಮಾಗ್ನಾಂವ್.
2. ಆಮ್ಮೆಚ್ಚಿ ರಾಷ್ಟ್ರಾಂತ್ ತಶೆಂಚ್ ಸಮಾಜೆಂತ್ ಜಾತಿ ಕಾತಿ ಮಥೆಂ ಉಬ್ಜಲ್ಲೆಂ
ಫಾರಿಕ್ಷಣಾಚೆಂ ಚಿಂತಪ್ ಪಯ್ಯಾ ಸರುನ್, ಮೋಗಾಚೆಂ ಜೀವನ್ ಜಯೆಂವ್ಯಾ
ಫಾವ್ರೋ ಜಾಯ್ಯೆಂ ಕರ್ ಮ್ಹಣ್ಯಾ ಮಾಗ್ನಾಂವ್.
3. ಆಮ್ಮೆಚ್ಚಿ ಕುಟ್ಯಾಂತ್ ಹರೆಕಾ ಸಾಂದ್ಯಾನ್ ಎಕಾಮೆಕಾ ಭಗ್ನಾನ್ ಆನಿ ಸುದಾರ್ಸ್ಯಾನ್
ಜಯೆಂವ್ಯಾ, ಅಶೆಂ ಮಾಯಾಮೋಗಾಚೆಂ ಕುಟಮ್ ರುಪಿತ್ ಕರುಂಕ್ ಬರೆಂ
ಮನ್ ಲಾಬಯ್ ಮ್ಹಣ್ಯಾ ಮಾಗ್ನಾಂವ್.
4. ಷಿಡೆಶಿಡೆ ವರ್ವಿಂ, ಉತ್ರೋ ಪ್ರಾಯೆವರ್ವಿಂ ಕಷ್ಟ್ಯಾಂಚ್ಯಾ ಭಾವಾ ಭಯ್ಲಿಂಕ್ ತುಜ್ಯೆ
ಕುಪ್ರೆಚಿ ಸರೆತ್ ಲಾಬಯ್ ಮ್ಹಣ್ಯಾ ಮಾಗ್ನಾಂವ್.
5. ಆಮ್ಮೆಚ್ಚಿ ಯುವಜಣಾಂನಿ ಜಣೆಯೆಂತ್ ಬರಿಂ ಮೊಲ್ಯಾಂ ಆಪ್ಣಾವ್ಯಾ ಬರೊ
ಘುಡಾರ್ ರುಪಿತ್ ಕರುಂಕ್ ತಾಂಚೆ ಧಂಯ್ ಬರೆಂ ಮನ್ ಆಸಾ ಕರ್. ಆಮ್ಮೆಂ
ಸಂರಕ್ಷಣ್ಯಾ ಕರ್ಣಾಚ್ಚಿ ಸಮೇಸ್ತ್ ತನಾರ್ಟ್ಯಾ ಸೊಜೆರಾಂಕ್ ರಾಕ್ ಆನಿ ಸಾಂಬಾಳ್
ಮ್ಹಣ್ಯಾ ಮಾಗ್ನಾಂವ್.
6. ಎಷ್ಟರಿಸ್ತಾಚ್ಯಾ ಮೆಜಾ ಭೋಂವಾರಿಂ ಹಾಜರ್ ಜಾಲ್ಯಾ ಆಮಿ ಆಮ್ಮೆ ಧಂಯ್
ಆಸ್ತಿ ಫಾರಿಕ್ಷಣ್ಯಾ ಫೆಂಪ್ರೆಚ್ಚಿ ಮನೋಭಾವ್ ಪಯ್ಯಾ ಕರ್ ಭಗ್ನಣ್ಯಾಚೆಂ ತಶೆಂಚ್
ಪ್ರತಿಮೋಗಾಚೆಂ ಜೀವನ್ ಜಯೆಂವ್ಯಾ ಫಾವ್ರೋ ಕರ್ ಮ್ಹಣ್ಯಾ ಮಾಗ್ನಾಂವ್.

ಸಾಧ್ಯ ಕಾಳಿಚೋ ಸಾತ್ಮೋ ಆಯ್ತಾರ್

ಪಯ್ಯಾ ವಸಾಕ್

ಪಯ್ಯಾಂ ವಾಚವ್

ತುಚೋ ಕರ್ತಾಯ್ ತಸೋ ತುಚ್ಯ ಪೆಲ್ಯಾಚೋ ಮೋಗ್ ಕರ್

ಲೇವಿತಾಂಚ್ಯ ಪುಸ್ತಕಾಂತ್ಯಂ ವಾಚವ್

ಲೇಖ. 19:1-2, 17-18

ಸರ್ವೇಸ್ಪರಾನ್ ಮೋಯ್ಯಿಕ್ ಮ್ಯಾಂಭಿಂ: “ಇಸ್ತಾಯೀಲಿತಾಂಚೆ ಸಗ್ನ ಸಭೆ ಕಡೆ ಉಲ್ಯೋವ್ವೊ ತಾಂಕಾಂ ಅಶೆಂ ಸಾಂಗ್: ‘ಪವಿತ್ರ ಜಾಯಾ, ಕಿತ್ಯಾಕ್ ಹಾಂವ್, ಸರ್ವೇಸ್ಪರ್, ತುಮೆಂದ್ ದೇವ್ ಪವಿತ್ರ್.

“ತುಚ್ಯ ಕಾಳ್ಯಾಂತ್ ತುಚ್ಯ ಭಾವಾಚೋ ದ್ವೇಶ್ ಕರಿನಾಕಾ. ತುಚ್ಯ ಪೆಲ್ಯಾಚಿ ಚೋಕ್ ಉಗ್ನಾಂನ್ ದಾರೋವ್ವೊ ದಿ; ಹೆ ಪರಿಂ ತುಂ ತಾಕಾ ಲಾಗುನ್ ಅಪ್ಪಾಧ್ ವ್ಯಾವಂಪ್ಯೋ ನಾಂಯ್. ತುಚ್ಯಾಚ್ ಲೋಕಾಚ್ಯ ಭುಗ್ಯಾಂಚೆಂ ಫಾರಿಕ್ರೆಟ್ ಫ್ಲೆನಾಕಾ ಅನಿ ತಾಂಚೆ ವಿರೋಧ್ ಕಾಳ್ಯಾಂತ್ ರಾಗ್ ದವರಿನಾಕಾ. ತುಚೋ ಕರ್ತಾಯ್ ತಸೋ ತುಚ್ಯ ಪೆಲ್ಯಾಚೋಯ್ ಮೋಗ್ ಕರ್. ಹಾಂವ್ ತೋ ಸರ್ವೇಸ್ಪರ್.

— ದೇವಾಚಿ ಉತರ್ ಹೆಂ.

ಅಂತರ್ ಗೀತ್

ಕೀ. 102:1-2, 3-4, 8+10, 12-13

ಶ್ಲೋಕ್: ಸರ್ವೇಸ್ಪರ್ ಸಗ್ನೋಚ್ ಕಣ್ಣಾಂಭೋ ಅನಿ ದಯಾಳ್.

ಕೀ. 102:8a

1. ಅತ್ಯಾ ಮ್ಯಾಚ್ಯ, ಸರ್ವೇಸ್ಪರಾಕ್ ಹಸ್ಸಿ,
ಜಿವಾ ಮ್ಯಾಚ್ಯ, ತಾಚೆಂ ಪವಿತ್ರ್ ನಾಂವ್ ನಾಂವಾಡ್;
ಅತ್ಯಾ ಮ್ಯಾಚ್ಯ, ಸರ್ವೇಸ್ಪರಾಕ್ ಹಸ್ಸಿ,
ಅನಿ ತಾಚೆ ಸರ್ವ್ ಉಪ್ಪಾರ್ ಕೆದಿಂಚ್ ವಿಸ್ತಂನಾಕಾ.
2. ತೋಚ್ ಸರ್ವ್ ತುಚೆ ಅಪ್ಪಾಧ್ ಭೋಗ್ಯಿತಾ,
ಸಕ್ಕಾರ್ ಪಿಡಾಂಕ್ ಒಕ್ತ್ ದಿತಾ;
ಘೋಂಡಾಂತ್ಯೋ ತುಚೋ ಜೀವ್ ತೋ ರಾಖ್ಯಾ,
ಮೋಗ್ ಅನಿ ದಯಾ ಮ್ಯಾಂತ್ ತಸಲ್ಯಾ
ಪುಲಾಂಚ್ಯ ಮುಕುಟಾನ್ ತುಕಾ ನೆಟಯ್ತಾ.

3. ಸೊಮಿ ದಯಾಳ್ ಆನಿ ಮೋಗಾಳ್,
ತಾಚಿ ಕಾಕುಳ್ಟ್ ಅಪರಿಮಿತ್ ಆನಿ ತೋ ರಾಗಾರ್ ಜಾಂವ್ ನಿಧಾನ್;
ಅಮ್ಮೆ ಪಾತ್ಯಕ್ ಫಾವ್ಲೊ ತ್ಯಾ ಮಾಪಾನ್ ತೋ ಶೈಕ್ಷಣ್ ಲಾಯ್ನ್,
ಅಮ್ಮೆ ಗುನ್ಯಾಂವಾಂಕ್ ಫಾವ್ಲೊ ತೆಂ ಫಾರಿಕ್ರಣ್ ತೋ ಫೆನ್.
4. ಉದೆಂತ್ ಆನಿ ಅಸ್ತಮ್ ಜಿತ್ತೆಂ ಎಕಾಮೆಕಾಕ್ ಪಯ್ಸ್ ಅಸ್ತಾ,
ಶಿತ್ತೆ ಪಯ್ಸ್ ಅಮ್ಮೆಂ ಪಾತ್ಯಾಂ ಅಮ್ಮೆ ಧಾವ್ ತೋ ಕಡ್ಡ್ ಉಡಯ್ಯ್.
ಜಸ್ತೋ ಬಾಪುಯ್ ಅಪ್ಪ್ ಭುಗ್ಯಾಂಕ್ ಕಣ್ಣಾಳಾಯ್ನ್ ವಾಗ್ಯ್ಯ್
ತಸ್ಮೊಚ್ ಸರ್ವೇಸ್ಪರ್ ಅಟ್ಲ್ ಭಕ್ತ್ ಕರ್ತೃಲ್ಯಾಂಕ್ ದಯ್ ದಾಖಿಯ್ಯ್.

ದುಸ್ರೆಂ ವಾಚಪ್

ಸಗ್ರೆಂ ತುಮ್ಮೆಂಚ್, ಪ್ರಣ್ ತುಮಿ ಶ್ರಿಸ್ತಾಚಿಂ ಆನಿ ಶ್ರೀಸ್ತ್ ದೇವಾಚ್ಲೋ
ಸಾಂ ಪಾವ್ಲನ್ ಕೊರಿಂಥ್‌ಗಾರಾಂಕ್ ಬರಯ್ಲಾಂ ಪಯ್ಲಾಂ ಪತ್ರಾಂತ್ತೆಂ ವಾಚಪ್

1 ಕೊರಿಂ. 3:16-23

ಭಾವಾಂ-ಭಯ್ಯೆಂನೋ,

ತುಮಿ ದೇವಾಚೆಂ ಮಂದಿರ್ ಆನಿ ದೇವಾಚೊ ಅತ್ಯೋ ತುಮ್ಮೇ ಧಂಯ್ ಬಿಡಾರ್ ಕರ್ತ್
ಅಸ್ತಾ ಮ್ಮೊಣ್ ತುಮಿ ನೆಣಾತ್? ಜರ್ ಎಕ್ಲೊ ದೇವಾಚೆಂ ಮಂದಿರ್ ನಾಸ್ ಕರ್ತ್, ತರ್ ದೇವಾ
ತಾ ನಾಸ್ ಕರ್ತ್ಲೋ; ಶಿತ್ಯಕ್ ದೇವಾಚೆಂ ಮಂದಿರ್ ಪವಿತ್ರ್; ಆನಿ ತೆಂಚ್ ಮಂದಿರ್ ತುಮಿ.

ತುಮಿ ಕೊಣೆಂಯೊ ಅಪ್ಪ್ಕೊಚ್ ರೆಕೊವ್ಷೆಂ ನಾಕಾ; ಜರ್ ಎಕ್ಲೊ ಹ್ಯಾ ಸಂಸಾರಾಚ್
ನಿಯಮಾಂ ಪರ್ಮಾಂ ಅಪ್ರಣ್ ಏಕ್ ಜಾಣಾರ್ ಮ್ಮೊಣ್ ಚಿಂತ್ತ್, ತರ್ ನೀಜ್ ಜಾವ್
ಬುದ್ದುಂತ್ ಜಾವ್ಮೇ ಖಾತಿರ್ ತಾಣೆಂ ಪಿಸ್ಮೊ ಜಾಬ್ಲ್ ಗಜ್ಞ್. ಶಿತ್ಯಕ್ ಹ್ಯಾ ಸಂಸಾರಾಚ್
ಜಾಣ್ಣಾಯ್ ದೇವಾ ಹುಜಿರ್ ಏಕ್ ಪಿತ್ರೇಪ್ರಣ್ಚೊ ಸರ್ಯ್. ಪವಿತ್ರ್ ಪ್ರಸ್ತುಕ್ಚೊ ಮ್ಮೊಣ್:

“ಬುದ್ದುಂತಾಂಕ್ ಅಪ್ಪ್ಚೊ ಶಿಂತ್ರಾಂನಿ ತೋ ಸಾಂಪ್ರಾವ್ ಫಾಲ್ತ್.”

ಆನಿ ತೆಂಚ್ ಪ್ರಸ್ತುಕ್ ಪತ್ರಾಂನ್ ಮ್ಮೊಣ್:

“ಬುದ್ದುಂತಾಂಚಿಂ ಚಿಂತ್ಯಾಂ ಶಿಶ್ಲೀಂ ಪ್ರೋಕ್ಳೊ ಮ್ಮೊಣ್ ಸೊಮಿ ಬರ್ಲೊ ಜಾಣ್.”

ಹ್ಯಾ ಪಾಸತ್ ಮನ್ಯಾಂ ವಿಶ್ಯಾಂತ್ ಕೊಣೆಂಯೊ ಬಡಾಯ್ ಚಿಂತ್ತ್ ನ್ನೆಯ್, ನೀಜ
ಜಾವ್ ಸಕ್ಕಡೊಯೊ ತುಮ್ಮೆಂಚ್. ಪಾವ್ಲೊ ಜಾಂವ್, ಅಪ್ಪೊಲ್ಲೊ ಜಾಂವ್, ಕೇಫಾಸ್ ಜಾಂವ್
ಸಂಸಾರ್ ಜಾಂವ್, ಜಿವಿತ್ ಜಾಂವ್, ಮರಣ್ ಜಾಂವ್, ಅತಾಂಚೊ ವಾ ಪ್ರಮೆಲ್ಲೊ ಕಾಳ್
ಜಾಂವ್-ಹೆಂ ಸಗ್ರೆಂ ತುಮ್ಮೆಂಚ್. ಪ್ರಣ್ ತುಮಿ ಶ್ರಿಸ್ತಾಚಿಂ ಆನಿ ಶ್ರೀಸ್ತ್ ದೇವಾಚೊ.

— ದೇವಾಚೆಂ ಉತರ್ ಹೆಂ.

ಉದ್ದೂರ್

1 ಜು. 2:5

ಸರ್ವೇಸ್ಪರಾಕ್ ಜೈ, ಜೈ!
 ಜೊ ಕೊಣ್ ದೆವಾಚ್ಯಾ ಉತ್ತರಾಕ್ ಪಾಳೋ ದಿತಾ,
 ತಾಚೈ ಧಂಯ್ ದೆವಾಚೊ ಮೋಗ್ ನಿಜಾಕ್ಯಾಯೊ ಸಂಪೂರ್ಣತೆಕ್ ಪಾಷ್ಣ.
 ಸರ್ವೇಸ್ಪರಾಕ್ ಜೈ, ಜೈ!

ಶುಭೋವಾತಾ-

ತುಮ್ಮೀ ದುಸ್ಕಾನಾಂಚೊ ಮೋ ಕರ್

+ ಮಾತೆವಾ ಪರಮಾಣಂ ಜೆಜು ಕ್ರಿಸ್ತಾಚಿ ಶುಭೋವಾತಾ- ಮಾತೆ. 5:38-48

“‘ದೋಣ್ಕೊ ದೋಳೋ’ ಅನಿ ‘ದಾಂತಾಕ್ ದಾಂತ್’ - ಅಶೆಂ ಸಾಂಗ್ಲೇಂ ತುಮಿ ಆಯ್ದುಲಾಂ. ಪ್ರಣ್ ಹಾಂವ್ ತುಮ್ಮೀಂ ಸಾಂಗ್ತುಂ: ತುಕಾ ವಾಯ್ಷ್ ಕರ್ತುಲ್ಯಾಕ್ ಆಡ್ ರಾವನಾಕಾ. ಕೊಣ್ಯಾಯೊ ತುಜ್ಯಾ ಉಚ್ಚಾಚ್ ಪ್ರೊಲ್ಯಾರ್ ಧಾಪಡ್ ಮಾರಿತ್ ಜಾಲ್ಯಾರ್ ಫುಂಪೊನ್ ತುಜೊ ದಾವೊ ಪ್ರೊಲೊಯೊ ತಾಕಾ ದಾವಿಯ್. ಕೊಣ್ಯಾಯೊ ತುಜ್ಯಾ ದ್ಗಳ್ಯಾ ಖಾತಿರ್ ತುಜೆರ್ ದಾವೊ ಮಾಂಡಿತ್ ಜಾಲ್ಯಾರ್ ತುಜೊ ತೆಲೊಯೊ ತಾಕಾ ವ್ಹ್ಯಾರುಂಕ್ ಸೊಡ್. ಕೊಣ್ಯಾಯೊ ಅಧಿಕಾರಿ ತುಕಾ ಬ್ರಾ ಕರುನ್ ಏಕ್ ಮ್ಯುಲ್ ಚೆಲುಂಕ್ ಕರಿತ್ ಜಾಲ್ಯಾರ್, ತಾಚೇ ಸಾಂಗಾತಾ ದೋನ್ ಮ್ಯುಲಾಂ ವಚ್. ತುಜೇಲಾಗಿಂ ಮಾಗ್ತುಲ್ಯಾಕ್ ದೀ ಅನಿ ತುಜೇಲಾಗಿಂ ಉಸ್ಸೀಂ ದೀ ಮ್ಯುಣ್ ಮಾಗ್ತುಲ್ಯಾಕ್ ಪಾಟ್ ಪರ್ತಿನಾಕಾ.

“ಅಶೆಂ ಸಾಂಗ್ಲೇಂ ತುಮಿ ಆಯ್ದುಲಾಂ: ‘ತುಜ್ಯಾ ಪೆಲ್ಯಾಚೊ ಮೋಗ್ ಕರ್’. ಅನಿ ತುಜ್ಯಾ ದುಸ್ಕಾನಾಂಚೊ ದ್ವೇಷ್ ಕರ್’. ಪ್ರಣ್ ಹಾಂವ್ ತುಮ್ಮೀಂ ಸಾಂಗ್ತುಂ: ತುಮ್ಮೀ ದುಸ್ಕಾನಾಂಚೊ ಮೋಗ್ ಕರ್ ಅನಿ ತುಮ್ಮೀಂ ದಗ್ಗಿತ್ಲ್ಯಾಂ ಪಾಸತ್ ಮಾಗಾ. ಅಶೆಂ ತುಮಿ ತುಮ್ಮೀ ಸರ್ವಿಂಚ್ಯಾ ಬಾಪಾಚಿಂ. ಭುರ್ಗಿಂ ಜಾತಲ್ಯಾತ್. ತೊ ಅಪ್ರೊ ಸುಯೋ ಜತೆಂ ಬರ್ಯಾಂಚೆರ್ ತತೆಂ ಹೊಟ್ಯಾಂಚೆರೊಯೊ ಉದಸೊ ಕರ್ತ್ತಾ, ಅನಿ ಜತೆಂ ಭಾಗವಂತಾಂಚೆರ್ ತತೆಂ ಪಾತ್ಯಾಂಚೆರೊಯೊ ಪಾವ್ಸ್ ಪ್ರೊತ್ತಾ. ತುಮ್ಮೀ ಮೋಗ್ ಕರ್ತುಲ್ಯಾಂಚೊ ಮಾತ್ರ, ತುಮಿ ಮೋಗ್ ಕರ್ತ್ತಾತ್ ಜಾಲ್ಯಾರ್ ಕಿತೆಂ ಪ್ರತಿಭ್ರಾ ತುಮ್ಮೀಂ ಮೇಳತ್ ಮ್ಯುಣ್ ಚಿಂತ್ತಾತ್? ತಿತ್ತೆಂ ಸುಂಕಾಗಾರೊಯೊ ಕರ್ತ್ತಾತ್ ನ್ನೆಯ್? ತುಮ್ಮೀ ಭಾವಾಂಕ್ ಮಾತ್ರ, ತುಮಿ ಸಲಾಹ್ ಕರ್ತ್ತಾತ್ ಜಾಲ್ಯಾರ್ ಹರ್ಯಾಂ ಪ್ರಾಸ್ ಕಿತೆಂ ವರ್ತೆಂ ತುಮಿ ಕೆಲ್ಲೀಪರಿಂ ಜಾಲೆಂ? ಅನ್ನಾವಾಧಿ ಲೆಗುನ್ ತಿತ್ತೆಂ ಕರ್ತ್ತಾತ್ ನ್ನೆಯ್? ತರ್, ಜಸೊ ತುಮ್ಮೀ ಸರ್ವಿಂಚೊ ಬಾಪ್ ಸರ್ವ್ ಬರೆಂ, ತಶಿಂ ತುಮಿಯೊ ಜಾಯ್ಯಾಯ್ ಸರ್ವ್ ಬರಿಂ.

— ದೆವಾಚಿಂ ಉತ್ತರ್ ಹೆಂ.